

ಭಾರತದ ಸಂವಿಧಾನದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳು

ಡಾ. ರಾಜಶೇಖರ್ ಮಾವಿನಮ್ರ*

*ಮುಖ್ಯಸ್ಥರು ಹಾಗೂ ಸಹಾಯಕ ಪ್ರಧಾನರು, ಸಮಾಜಶಾಸ್ತ್ರ ವಿಭಾಗ, ಶ್ರೀ ಸಂಗಮೇಶ್ವರ ಕಲಾ ಹಾಗೂ ವಾಸಿಜ್ಞ ಮಹಾವಿದ್ಯಾಲಯ, ಚಡೆಚೊ.

ಸಾರಾಂಶ: (Abstract)

ಮಾನವನು ಕೇವಲ ಸಮೂಹಜೀವಿ ಮಾತ್ರವಾಗಿರದೆ ಧಾರ್ಮಿಕ ಅಥವಾ ಆಧ್ಯಾತ್ಮಿಕ ಜೀವಿಯೂ ಅಗಿರುವನು. ಧರ್ಮ ಎನ್ನುವುದು ಮಾನವ ಜೀವನದ ವಿಶಿಷ್ಟತಮವಾದ ಅನುಭವವಾಗಿದೆ. ಧರ್ಮವು ಆದಿಯಿಂದಲೂ ಮಾನವನ ಅತಿ ಆಳವಾದ, ಗಹನವಾದ ಆಸ್ತಿಗಳಲ್ಲಿ ಒಂದಾಗಿದೆ. ಈ ಆಸ್ತಿಯು ಸಾರ್ವತ್ರಿಕವಾದುದು, ಶಾಸ್ತ್ರವಾದುದು ಮತ್ತು ಅತಿ ವ್ಯಾಪಕವಾದುದೂ ಆಗಿದೆ. ಜ್ಯೇಷ್ಠ, ಆರ್ಥಿಕ ಹಾಗೂ ಸಾಮಾಜಿಕ ಅಗತ್ಯತೆಗಳೊಂದಿಗೆ ಮಾನವನು ಧಾರ್ಮಿಕವಾದ ಅಗತ್ಯವೋಂದನ್ನು ಹೊಂದಿದ್ದಾನೆ. ತನ್ನ ಭೌತಿಕವಾದ ಅಗತ್ಯಗಳು ಈಡೇರಿದ ನಂತರವೂ ಅತ್ಯಪ್ರಸಂತೆ ಪಾರಮಾರ್ಥಿಕ ವಿಷಯಗಳತ್ತ ವಾಲುವುದು ದಿವ್ಯಶಕ್ತಿಯ ಅಶೀವಾದವನ್ನು ಅರಸಿಕೊಂಡು ಹೋಗುವುದು, ಭೌತಿಕ ಪ್ರಪಂಚವನ್ನು ನಿಯಂತ್ರಿಸುವ ಶಕ್ತಿಯೊಂದಿದೆ ಎಂದು ನಂಬಿ ಈ ಶಕ್ತಿಯ ಆರಾಧಕನಾಗಲು ತಪಕ ಪಡುವುದು ಇವೆಲ್ಲವೂ ಮಾನವನ ಧಾರ್ಮಿಕ ಅನ್ವೇಷಣೆಯಲ್ಲತೆಯ ಸುರುಹುಗಳಾಗಿವೆ. ಮನಷ್ಣ ಕೇವಲ ಆಹಾರದಿಂದ ಬದುಕಲಾರ ಎನ್ನುವ ಜ್ಯೇಷ್ಠನ ವಾಕ್ಯವು ಈ ಧಾರ್ಮಿಕ ಅಗತ್ಯದ ಪ್ರಾಮುಖ್ಯವನ್ನು ವ್ಯಕ್ತಪಡಿಸುತ್ತದೆ. ಈ ಲೇಖನವು ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದ ಅಧ್ಯಯನ ಮಹತ್ವದ ಮತ್ತು ಹಕ್ಕುಗಳು ಬಗ್ಗೆ ತಿಳಿಸುತ್ತದೆ.

ಮುಖ್ಯಪದಗಳು (Keywords): ಧರ್ಮ, ಅಲ್ಪಸಂಖ್ಯಾತ ಸಮುದಾಯ ಮತ್ತು ಹಕ್ಕುಗಳು

ಶೀರ್ಷಕ

ಅಲ್ಪಸಂಖ್ಯಾತ ಸಮುದಾಯವು ಎದುರಿಸುತ್ತಿರುವ ಹಲವಾರು ಸಾಮಾಜಿಕ, ಆರ್ಥಿಕ, ಕೋಮುವಾದ, ಉಗ್ರವಾದ ಮತ್ತು ಆತಂಕವಾದ ಸಮಸ್ಯೆಗಳನ್ನು ಹಾಗೂ ಭಾರತದಲ್ಲಿ ಅಲ್ಪಸಂಖ್ಯಾತ ಮಾನದಂಡಗಳ ವ್ಯತ್ಯಾಸಗಳನ್ನು ನಾವು ಕಂಡುಕೊಳ್ಳಬಹುದು. ಈ ಸಂಶೋಧನೆಯ ಅಧ್ಯಯನಕ್ಕೆ ಅಗತ್ಯವಿರುವ ಮಾಹಿತಿಯನ್ನು ಅನುಷಂಗಿಕ ಮೂಲಗಳಿಂದ ಸಂಗ್ರಹಿಸಲಾಗಿದೆ. ಭಾರತದ ಸಂವಿಧಾನವು ಅಲ್ಪಸಂಖ್ಯಾತರ ಅಸ್ತಿತ್ವವನ್ನು ಗುರುತಿಸಿ, ಉಳಿದ ನಾಗರಿಕರಿಗೆ ಕೊಟ್ಟಿರುವುದಕ್ಕಿಂತ ಅಧಿಕವಾಗಿ, ಧಾರ್ಮಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಹಕ್ಕುಗಳನ್ನು ಕೊಟ್ಟಿದೆ. ಅಲ್ಪಸಂಖ್ಯಾತ ಅಧ್ಯಯನದ ವಿಷಯ ವ್ಯಾಪ್ತಿ ವಿಶಾಲವಾಗಿದೆ. ಅಲ್ಪಸಂಖ್ಯಾತ ಸನ್ವೇಶವು ಹೊಸದೇನಲ್ಲ, ಇದಕ್ಕೆ ಅತ್ಯಂತ ಪುರಾತನವಾದ ಜರಿತೆ ಇದೆ. ಆದರೆ

Please cite this article as: ಡಾ. ರಾಜಶೇಖರ್ ಮಾವಿನಮ್ರ. (2023). ಭಾರತದ ಸಂವಿಧಾನದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳು. ಪ್ರತಿಬಿಂಬ: ಮುಖ್ಯಸ್ಥರಿಗಳಿಂದ ಕಷ್ಟದ ರೀಜಿಸ್ಟ್ರೇಷನ್ ಜನರಲ್ ಆರ್ಥಿಕ ವಿಜ್ಞಾನ ಅಧಿಕಾರಿ, 5(2). ಪು.ಸಂ. 27-38

ಅಲ್ಪಸಂಖ್ಯಾತರ ಸಮಸ್ಯೆಯು ಇತ್ತೀಚಿಗೆ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿದೆ. ಅಲ್ಪಸಂಖ್ಯಾತ ಬಹುಸಂಖ್ಯಾ ಸಂಬಂಧವನ್ನು ವಿಶ್ಲೇಷಿಸುವಾಗ, ಅದು ಸೌಹಾದರ್ಯವಾಗಿದೆಯೋ ಇಲ್ಲವೋ ಎಂಬುದನ್ನು ತಿಳಿಯಬೇಕಾಗುತ್ತದೆ.

ಭಾರತದಲ್ಲಿ ನಾವು ಹಲವಾರು ಧರ್ಮಗಳನ್ನು ನೋಡಬಹುದು. ಉದಾಹರಣೆಗಾಗಿ ಹಿಂದೂ, ಮುಸ್ಲಿಂ, ಜ್ಯೋತಿರ್ಯಾಯ, ಬುದ್ಧಿಸಂ, ಶಿಕ್ಷಣ ಇತರೆ ಧರ್ಮಗಳು. ಭಾರತದಲ್ಲಿ ಹಿಂದೂ ಧರ್ಮವನ್ನು ಬಿಟ್ಟು ಉಳಿದ ಎಲ್ಲ ಧರ್ಮಗಳು ಅಲ್ಪಸಂಖ್ಯಾತ ಧರ್ಮಗಳಾಗಿವೆ. ಧರ್ಮ ಎಂಬ ಪದವು ಬಹು ವ್ಯಾಪಕವಾದ ಅರ್ಥವನ್ನು ಸೂಚಿಸುತ್ತದೆ. ಅದು ದೃಷ್ಟಿಯಿಂದ ಆವಿಭಾವಿಸಿದೆ. ಅದರ ಅರ್ಥ ಉದ್ದರಿಸು, ಮೋಷಿಸು ಇಲ್ಲವೇ ಸಂರಕ್ಷಿಸು, ಧರ್ಮವು ಮಾನವನನ್ನು, ಸಮಾಜವನ್ನು ಹಾಗೂ ಇಡೀ ಜಗತ್ತನ್ನು ನಿಯಂತ್ರಿಸುವ ಒಂದು ಪ್ರಮುಖ ಸಾಧನವಾಗಿದೆ. ಅನೇಕ ಸಮಾಜಶಾಸ್ತ್ರಜ್ಞರು ಧರ್ಮ ಎಂದರೇನು? ಎಂಬುದರ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯೆ ನೀಡಿದ್ದಾರೆ. ಆಗ್ಗೆ ಮತ್ತು ನಿರ್ಮಾಳಾ ಇವರ ಪ್ರಕಾರ ಅಲೋಕಿಕ ಶಕ್ತಿಯ ಬಗ್ಗೆ ಮಾನವನಿಗಿರುವ ಮನೋಭಾವವೇ ಧರ್ಮ ಎಂದು ಕರೆದಿರುತ್ತಾರೆ.

ಅಲ್ಪಸಂಖ್ಯಾತ ಅಧ್ಯಯನವು ಅತ್ಯಂತ ಪ್ರಮುಖವಾಗಿದ್ದು, ತಕ್ಷಣದ ಗಮನ ಅಗತ್ಯವಾಗಿದೆ. ಅಲ್ಪಸಂಖ್ಯಾತ ಸಮಸ್ಯೆಯು ಜಾಗತಿಕ ಸಮಸ್ಯೆಯಾಗಿದ್ದು, ಯಾವುದೇ ಪ್ರದೇಶಕ್ಕೆ ಸೀಮಿತವಾಗಿಲ್ಲ. ಅಲ್ಪಸಂಖ್ಯಾತ ಪರಿಕಲ್ಪನೆಯು ವ್ಯಾಖ್ಯಾನಿಸಲು ಬಹಳ ಕಷ್ಟಕರವಾದದ್ದು. ಒಂದೇ ಭೋಗೋಳಿಕ ಪ್ರದೇಶದಲ್ಲಿ ಮತ್ತೀಯ ಅಲ್ಪಸಂಖ್ಯಾತರನ್ನೂ, ಬಹುಸಂಖ್ಯಾತ ಹಾಗೂ ಅಲ್ಪಸಂಖ್ಯಾತರನ್ನಾಗಿ ನೋಡಬಹುದು. ಅಲ್ಪಸಂಖ್ಯಾತದಲ್ಲಿ ಅನೇಕ ವಿಧಗಳಿವೆ. ಧಾರ್ಮಿಕ, ಭಾಷಾ, ಜನಾಂಗಿಯ ಇತ್ಯಾದಿ ಇವುಗಳ ಸಮಸ್ಯೆಯು ದೇಶಕ್ಕೆ, ರಾಜ್ಯದಿಂದ ರಾಜ್ಯಕ್ಕೆ, ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತಾ ಹೋಗುತ್ತದೆ. ಅಲ್ಪಸಂಖ್ಯಾತರೆಂದರೆ ಅನಾನುಕೂಲಗಳಿಗೆ ಪಕ್ಷಾಗುವ, ಅಸಮಾನವಾಗಿ ನೋಡಲ್ಪಡುವ ಸಂಖ್ಯೆಯಿಂದ ಕಡಿಮೆ ಇರುವ ಮತ್ತು ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ಒಂದು ಸಮೂಹ.

ಪ್ರತಿಯೊಂದು ಸಮಾಜದಲ್ಲಿ, ಕೆಲವು ಪ್ರಬಲವಲ್ಲದ, ಬಹುಸಂಖ್ಯಾತರಿಗಂತ ಭಿನ್ನವಾಗಿರುವ ಜನಸಮೂಹವನ್ನು ನಾವು ಕಾಣುತ್ತೇವೆ. ಅವರನ್ನು ಸಂಖ್ಯೆ ಅರ್ಥವಾ ಬೇರೆ ಬೇರೆ ಆಧಾರದ ಮೇಲೆ ಗುರುತಿಸಲಾಗುತ್ತದೆ. ಯಾವಾಗ ಪ್ರಬಲರು ಅರ್ಥವಾ ಬಹುಸಂಖ್ಯಾತರು ಅವರ ಸಂಸ್ಕೃತಿಯನ್ನು ಇವರ ಮೇಲೆ ಹೇರಲು ಪ್ರಯತ್ನಿಸುತ್ತಾರೆಯೋ, ಅರ್ಥವಾ ಅಲ್ಪಸಂಖ್ಯಾತರ ಆಸ್ತಿಗಳನ್ನು ಧರ್ಮನಿಸುವ ಸಂದರ್ಭ ಉಂಟುಮಾಡುತ್ತಾರೆಯೋ ಅರ್ಥವಾ ಅವರನ್ನು ಮೂಲೆ ಗುಂಪು ಮಾಡುವ ಮನ್ನಾರ ನಡೆಸುತ್ತಾರೆಯೋ, ಆಗ ಸಮಸ್ಯೆಯು ಪ್ರಾರಂಭವಾಗುತ್ತದೆ. ಆದ್ದರಿಂದ, ಅವರಲ್ಲಿ ಅವರು ಇದೇ ದೇಶಕ್ಕೆ ಸೇರಿದವರು. ಇಲ್ಲಿ ಅವರ ಸಂಸ್ಕೃತಿಗೆ ಭಾಷೆಗೆ, ಧರ್ಮಕ್ಕೆ ಯಾವ ಧಕ್ಕೆಯೂ ಇಲ್ಲ ಎಂದು ಅವರಿಗೆ ಮನದಷ್ಟು ಮಾಡಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ. ಎಂದರೆ, ಅಲ್ಪಸಂಖ್ಯಾತ ಮತ್ತು ಬಹುಸಂಖ್ಯಾತ ಸಂಬಂಧವು ಶೋಷಿತ ಸುತ್ತುವ ಒಂದು ಸನ್ನಿಹಿತವಾಗಿದೆ. ಇತಿಹಾಸವನ್ನು ನೋಡಿದಾಗ, ಶೋಷಿತ ಮತ್ತು ಶೋಷಕ ವರ್ಗದ ನಡುವಿನ ಸಂದರ್ಭ ಎಂದೂ ಸೌಹಾದರವಾಗಿರಲಿಲ್ಲ. ಅವರ ಮಧ್ಯೆ ದ್ವೇಷವು ಇರುತ್ತದೆ. ಸಮೂಹಗಳ ಕಲಪ, ಗೆಲುವು ಇವುಗಳನ್ನು ಪ್ರಬಲವಾಗಿ ಕಾಣುವ ಇತಿಹಾಸವೇ ಇದೆ.

ಇಂದಿಗೂ ಜಗತ್ತಿನ ಅನೇಕ ಭಾಗಗಳಲ್ಲಿ ಪೋಟಿಸ್ಟೆಂಟ್ ಮತ್ತು ಕೆಫೊಲಿಕ್ಸರ ನಡುವೆ ಅರಬ್ ಮತ್ತು ಜ್ಯೋಗಳ ನಡುವೆ, ಬಂದವಾಳಶಾಹಿ ಮತ್ತು ಸಮಾಜವಾದಿ, ಬಿಳಿಯರು ಮತ್ತು ಕರಿಯರು, ಶ್ರೀಮಂತರು ಮತ್ತು ಬಡವರು, ಮರುಷರ ಮತ್ತು ಮಹಿಳೆಯರ ನಡುವೆ ಸಂಘರ್ಷವನ್ನು ಕಾಣುತ್ತೇವೆ. ಅಲ್ಲಸಂಖ್ಯಾತ ಎಂಬ ಪದವು ಲ್ಯಾಟೆನ್ ಪದವಾದ 'ಮೈನರ್' ಪದದಿಂದ ಉತ್ಪತ್ತಿ ಆಗಿದೆ. ಮೈನರ್ ಎಂದರೆ 'ಕಡಿಮೆ' ಚಿಕ್ಕದು ಎಂದರ್ಥ ಪ್ರೇಂಟ್ ಭಾಷೆಯ 'ಮೈನಾರ್ಟ್'; ಎಂದರೆ, ಸೋಲಿಸುವ ಪರಿಸ್ಥಿತಿ ಎಂದರ್ಥ. ಇದರ ಸಾಂಪದಾಯಿಕ ಅರ್ಥದ ಪ್ರಕಾರ ಸಣ್ಣದಾದ, ನೀಜ, ಕೆಳಮಟ್ಟದ ಎಂಬ ರೀತಿಯ ಉಪಯೋಗವಿದೆ. 1993 ರಲ್ಲಿ ಆಂಗ್ಲ ಭಾಷೆಯಲ್ಲಿ ಈ ಅರ್ಥದಲ್ಲೇ ಉಪಯೋಗಿಸಲಾಗಿತ್ತು. ಎರಡನೇ ಪರಿಭಾಷೆಯ ಪ್ರಕಾರ ಇದು ಅಲ್ಲ ಸಂಖ್ಯಾತರ, (ದ್ಯುತಿಕ ವಯಸ್ಸಿನ) ಕಾನೂನಿನ ಸಾಫ್ತ್ವಮಾನಕ್ಕೆ ಇದು ಅನ್ವಯವಾಗುತ್ತದೆ. ಮೊದಲ ಬಾರಿಗೆ 1447 ರಲ್ಲಿ ಮೈನರ್ ಎಂಬ ಪದ ಉಪಯೋಗವಾದಾಗ ಅದಕ್ಕೆ ಪ್ರಾರ್ಥನೆಯಾದ, ಅರ್ಥವಾ ವಯಸ್ಸಿನ ಸ್ತರೀಕರಣಕ್ಕೆ ಸಂಬಂಧಪಟ್ಟಂತಹ ಎಂಬ ಅರ್ಥ ಇದ್ದಿತು. 1736 ರಲ್ಲಿ ಉಪಯೋಗಿಸಿದ ಅರ್ಥದಲ್ಲಿ ಇದು ಸಂಖ್ಯೆ ಅರ್ಥವಾ ಗಾತ್ರಕ್ಕೆ ಹೊಂದಿಕೊಂಡು ದೊಡ್ಡ ಮತ್ತು ಚಿಕ್ಕ ಎಂಬ ಅರ್ಥವನ್ನು ಪಡೆದುಕೊಂಡಿತು. ಕೊನೆಯ ವ್ಯಾಪ್ತಿಯು ಸಂಪೂರ್ಣವಾಗಿ ರಾಜಕೀಯವಾಗಿದ್ದು, ಇದು 1788 ರಲ್ಲಿ ಉಪಯೋಗಕ್ಕೆ ಬಂದಿತು. ಇದರ ಪ್ರಕಾರ ಅಮೇರಿಕದ ರಾಜಕೀಯ ವ್ಯವಸ್ಥೆಯಲ್ಲಿ ಹಾಕಲಾದ ಮತಗಳ ಸಂಖ್ಯೆಗೆ ಅನ್ವಯಿಸಲಾಯಿತು.

ಸಂಶೋಧನಾ ವಿಧಾನಗಳು

ಪ್ರತಿಯೊಂದು ಅಧ್ಯಯನಕ್ಕೂ ತನ್ನದೇ ಆದ ಕೆಲವು ಉದ್ದೇಶಗಳಿರುತ್ತವೆ. ಉದ್ದೇಶವಿಲ್ಲದೆ ಯಾವ ಅಧ್ಯಯನವನ್ನು ಕೈಗೊಳ್ಳಲಾಗುವುದಿಲ್ಲ. ಅಂತಹೇ ಈ ಪ್ರಸ್ತುತ ಅಧ್ಯಯನಕ್ಕೆ ಸಂಬಂಧಿಸಿದಂತೆ ಪ್ರಮುಖ ಉದ್ದೇಶಗಳಿವೆ. ಭಾರತದಲ್ಲಿರುವ ಅಲ್ಲಸಂಖ್ಯಾತ ಸಮುದಾಯದ ಹಕ್ಕಿಗಳು, ಅದರ ವ್ಯಾಪ್ತಿ ಮತ್ತು ಮಹತ್ವವನ್ನು ಅಧ್ಯಯನ ಮಾಡುವ ಮೂಲ ಉದ್ದೇಶವಾಗಿದೆ. ಸಂಶೋಧನಾ ವಿಷಯಕ್ಕೆ ಸಂಬಂಧಪಟ್ಟ ದಸ್ತಾಂಶಗಳ ಸಂಗ್ರಹಣೆ ಅನುಷಂಗಿಕ ಮೂಲಗಳಿಂದ ಸಂಗೃಹಿಸಲಾಗಿದೆ. ಅಧ್ಯಯನಕ್ಕೆ ಅಗತ್ಯವಿರುವ ಮಾಹಿತಿಯನ್ನು ಲೇಖನಗಳು, ಮುಸ್ತಕಗಳು, ಗ್ರಂಥಗಳು, ಸಂಶೋಧನಾ ಪಬ್ಲಿಂಡಗಳು, ನಿಯತಕಾಲಿಕಗಳು, ಹಾಗೂ ದಿನಪತ್ರಿಕೆಗಳ ಮೂಲಕಗಳಿಂದ ಸಿಗುವಂತಹ ಮಾಹಿತಿಯನ್ನು ಸಂಗೃಹಿಸಲಾಗಿದೆ.

ಭಾರತದಲ್ಲಿ ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತಿಕತೆ

ಮುಂದಿರುವ ಮತ್ತು ಅಭಿವೃದ್ಧಿ ಹೊಂದಿದ ಮೊದಲ ವಿಶ್ವ ದೇಶಗಳಲ್ಲಿನ ಅಲ್ಲಸಂಖ್ಯಾತರ ನಿರಂತರ ಹಕ್ಕಿಗಳಿಗೆ ಪ್ರತಿಯಾಗಿ ಮತ್ತು ಪ್ರಪಂಚದಾದ್ಯಂತ ಅಲ್ಲಸಂಖ್ಯಾತರ ತೊಂದರೆಗಳು ಮತ್ತು ಸಾಮೂಹಿಕ ಮಾನವ ಹಕ್ಕಿಗಳ ಉಲ್ಲಂಘನೆಗಳ ನಡುವಿನ ಆಳವಾದ ಸಂಪರ್ಕವು ಶೈಕ್ಷಣಿಕ ವಲಯಗಳಲ್ಲಿ ಹೊಸ ಚಿಂತನೆ ಮತ್ತು ಚರ್ಚೆಗಳನ್ನು ಮುಟ್ಟಿಹಾಕಿತು. ಅಲ್ಲಸಂಖ್ಯಾತ ಮತ್ತು ಬಹುಸಂಖ್ಯಾತರ ರಾಜಕೀಯ ಮತ್ತು ಸಂಸ್ಕೃತಿ. ಇದು ಪ್ರಜಾಸತ್ತಾತ್ಮಕ ಸಿದ್ಧಾಂತಗಳಲ್ಲಿ 'ಬಹುಸಂಖ್ಯಾತಿಕತೆ' ಎಂಬ ಪರಿಕಲ್ಪನೆಯ ವ್ಯವಸ್ಥಿತ ಮತ್ತು ವ್ಯೇಜ್ಪಾನಿಕ ಪರೀಕ್ಷೆಗೆ ಬಾಗಿಲು ತೆರೆಯಿತು. ರಾಜಕೀಯ ವಿಜ್ಞಾನಿಗಳು ಬಹುಸಂಖ್ಯಾತ ಸಮಾಜದಲ್ಲಿ ಅಲ್ಲಸಂಖ್ಯಾತರ ಅಸ್ತಿತ್ವ ಮತ್ತು ವಿಶೇಷ ಹಕ್ಕಿಗಳು, ಸವಲತ್ತುಗಳು ಮತ್ತು ರಿಯಾಲಿಟಿಗಳ ಪ್ರಾಮುಖ್ಯತೆಯ ಬಗ್ಗೆ ವಿದ್ವತ್ಪೂರ್ವಿಕ ಒಳನೋಟಗಳು ಮತ್ತು ತಿಳುವಳಿಕೆಗಳನ್ನು ಯೋಚಿಸಲು ಪ್ರಾರಂಭಿಸಿದರು ಮತ್ತು

ಅಲ್ಲಸಂಖ್ಯಾತರು ತಮ್ಮ ವಿಶಿಷ್ಟ ಮತ್ತು ವಿಶಿಷ್ಟವಾದ ಧರ್ಮ, ಜಾತಿ, ಭಾಷೆ, ಸಂಸ್ಕೃತಿ ಇತ್ಯಾದಿಗಳನ್ನು ರಕ್ಷಿಸಲು ಅನುವು ಮಾಡಿಕೊಡುತ್ತಾರೆ.

“ಅಲ್ಲಸಂಖ್ಯಾತರಿಲ್ಲದೆ ನಾವು ಪ್ರಜಾಪ್ರಭುತ್ವವನ್ನು ಹೊಂದಲು ಸಾಧ್ಯವಿಲ್ಲ” ಮತ್ತು “ಪ್ರಜಾಪ್ರಭುತ್ವವಿಲ್ಲದಿದ್ದರೆ ಅಲ್ಲಸಂಖ್ಯಾತರ ಪ್ರಶ್ನೆ ಉದ್ದವಿಸುವುದಿಲ್ಲ” ಎಂಬಂತೆ ಪ್ರಜಾಪ್ರಭುತ್ವ ಮತ್ತು ಅಲ್ಲಸಂಖ್ಯಾತರು ಪ್ರಕೃತಿಯಲ್ಲಿ ಮೂರಕ ಮತ್ತು ಮೂರಕವಾಗಿದೆ. ಪ್ರಜಾಪ್ರಭುತ್ವದ ಯಶಸ್ವಿನ ಪರೀಕ್ಷೆ, ಭಾರತದಲ್ಲಿ ಆಶ್ರಯ ಪಡೆದರುವ ಅಲ್ಲಸಂಖ್ಯಾತರು ಗರಿಷ್ಠ ಭದ್ರತೆ, ರಕ್ಷಣೆ ಮತ್ತು ವಿಶ್ವಾಸವನ್ನು ಅನುಭವಿಸಿದರೆ ಭಾರತದಂತಹ ವೈವಿಧ್ಯಮಯ ದೇಶವು ಪ್ರಜಾಪ್ರಭುತ್ವದ ನಿಜವಾದ ಯಶಸ್ವನ್ನು ಪಡೆಯಬಹುದು. ಘ್ರಾಂತಿನ್ನು ರೂಸ್‌ಲ್ಷ್ವ ಈ ಡೇಚಾವನ್ನು ಎತ್ತಿ ತೋರಿಸುತ್ತಾರೆ ಮತ್ತು ಒಪ್ಪಿಕೊಳ್ಳಬ ಯಾವುದೇ ಪ್ರಜಾಪ್ರಭುತ್ವವು ದೀರ್ಘಕಾಲ ಉಳಿಯುವುದಿಲ್ಲ” ಎಂದು ಪ್ರತಿಪಾದಿಸಿದರು. ಅಲ್ಲಸಂಖ್ಯಾತರ ಹಕ್ಕುಗಳ ಮಾನ್ಯತೆ ಅದರ ಅಸ್ತಿತ್ವಕ್ಕೆ ಮೂಲಭೂತವಾಗಿದೆ.

ಭಾರತವು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಜನಾಗಿಯವಾಗಿ ವೈವಿಧ್ಯತೆಯ ಮೊಸಾಯಿಕ್ ಆಗಿದೆ. “ಸಾಂಪ್ರದಾಯಿಕ ಜಾತಿ ವ್ಯವಸ್ಥೆಯ ಅಡಿಯಲ್ಲಿ ಸಮಾಜದಲ್ಲಿ ಮತ್ತು ರಾಜಕೀಯದಲ್ಲಿ ಇನ್ನೂ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಭಾರತದಲ್ಲಿ ಕನಿಷ್ಠ 3000 ಜಾತಿಗಳು ಮತ್ತು 25000 ಉಪಜಾತಿಗಳಿವೆ. ದೇಶವು 22 ಅಧಿಕೃತವಾಗಿ ಗುರುತಿಸಲ್ಪಟ್ಟ ಭಾಷೆಗಳನ್ನು ಹೊಂದಿದೆ. ಅವುಗಳು ಒಟ್ಟಾರೆಯಾಗಿ ಕೇವಲ ಒಂದು ಭಾಗವಾಗಿದೆ. 1500 ಮಾತ್ರಭಾಷೆಗಳು ಅಸ್ತಿತ್ವದಲ್ಲಿವೆ. ಅವುಗಳಲ್ಲಿ 33 ಭಾಷೆಗಳನ್ನು 1,00,000 ಕ್ಕಿಂತ ಹೆಚ್ಚು ಜನರು ಮಾತನಾಡುತ್ತಾರೆ. ಭಾರತದಲ್ಲಿ 12 ಜ್ಯೇಷ್ಠ ಗುಣಲಕ್ಷಣಗಳು, ಉಡುಗೆ, ಭಾಷೆ, ಆರಾಧನೆಯ ಪ್ರಕಾರಗಳು, ಉದ್ಯೋಗ, ಆಹಾರ ಪದ್ಧತಿ ಮತ್ತು ರಕ್ತಸಂಬಂಧದ ಮಾದರಿಗಳಲ್ಲಿ 4,635 ಗುರುತಿಸಬಹುದಾದ ಸಮುದಾಯಗಳಿವೆ. ಈ ಸಮುದಾಯಗಳು ಮೂರ್ವ-ಆಸ್ತ್ರೋಲಾಂಯ್ದು, ವ್ಯಾಲಿಯೊ ಮೆಡಿಟರೇನಿಯನ್, ಕಾಕ್ಸಿಯನ್, ಕಾಕ್ಸೆಸ್‌ಸ್‌ ಸೇರಿದಂತೆ ಮತ್ತು ಮೂರ್ವ-ಜರಿಂದ ಬೇರುಗಳನ್ನು ಪಡೆದಿವೆ. ನೀಗ್ರೋಯಿಡ್ ಮತ್ತು ಮಂಗ್ರೋಲಾಯ್ದು ಅಂತಹ ದೇಶದ ರಾಜಕೀಯ ವೈವಸ್ಥೆಯು ಸ್ವಧಾರ್ತಕ ಮತ್ತು ಕಣೀರ್ಯವಾಗಿ ವಿರೋಧಿಸುವ ಆಸ್ತಿಗಳು ಮತ್ತು ಆಕಾಂಕ್ಷೆಗಳಿಂದ ಹೊರಹೊಮ್ಮೆವ ಸಂಫರ್ಣಗಳು ಮತ್ತು ಭಿನ್ನಾಭಿಪ್ರಾಯಗಳನ್ನು ಪರಿಹರಿಸುವ ಬೆದರಿಸುವ ಕೆಲಸವನ್ನು ಹೊಂದಿರುತ್ತದೆ. ಭಾರತದಲ್ಲಿ ಅಲ್ಲಸಂಖ್ಯಾತರ ಸಾಫ್ನಮಾನ ಮತ್ತು ಸವಲತ್ತುಗಳು “ಅಲ್ಲಸಂಖ್ಯಾತರ ಒಕ್ಕೊಟ್ಟ-15” ಆಗಿರುವುದರಿಂದ ಒಂದು ವಿಶಿಷ್ಟವಾದ ಮತ್ತು ವಿಭಿನ್ನವಾದ ಅರ್ಥವನ್ನು ಹೊಂದಿದೆ. ಭಾರತದಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಭಾಷಿಕ ಮತ್ತು ಸಾಂಸ್ಕೃತಿಕ ಬಹುತ್ವವು ವಿವಿಧ ಗುರುತುಗಳ ಶಾಂತಿಯತ ಸಹ ಅಸ್ತಿತ್ವಕ್ಕೆ ಒಮದು ಕೆಟ್ಟ ವೃತ್ತವನ್ನು ಸೃಷ್ಟಿಸಿದೆ. ಇದು ಅಲ್ಲಸಂಖ್ಯಾತರನ್ನು ಬಹುಸಂಖ್ಯಾತರ ಮೇಲುಗೈ ಮತ್ತು ಆಶಯಗಳಿಗೆ ಗುರಿಯಾಗುವಂತೆ ಮಾಡಿತು. ಭಾರತದಲ್ಲಿ ಅಲ್ಲಸಂಖ್ಯಾತರು ತಮ್ಮ ಹಕ್ಕುಗಳ ಮತ್ತು ಅಸ್ತಿಯ ರಕ್ಷಣೆಗಾಗಿ ನಡೆಸುತ್ತಿರುವ ಬೇಡಿಕೆಗಳು ಮತ್ತು ಕೊಗುಗಳು ಭಾರತೀಯ ಪ್ರಜಾಪ್ರಭುತ್ವಕ್ಕೆ ಗಂಭೀರ ತಲೆನೋವಾಗಿದೆ. “ಭಾರತದಲ್ಲಿ ಅಲ್ಲಸಂಖ್ಯಾತರು ಮತ್ತು ಬಹುಸಂಖ್ಯಾತರ ನಡುವಿನ ಜಗತ್ವ ಹಲವಾರು ಶತಮಾನಗಳ ಹಿಂದಿನ ಸುದೀರ್ಘ ಇತಿಹಾಸವನ್ನು ಹೊಂದಿದೆ.” 16 ಬ್ರಿಟಿಷ್ ಸಾಮ್ರಾಜ್ಯಶಾಹಿ ಮತ್ತು ವಸಾಹತುಶಾಹಿ

ಎರುಧದ ಭಾರತದ ಸ್ವತಂತ್ರ ಹೋರಾಟದ ಇತಿಹಾಸವು ಕೋಮುಗಲಭೇಗಳ ಅನೇಕ ನಿದರ್ಶನಗಳನ್ನು ಹೊಂದಿದೆ. ಅದರ ಪರಾಕಾಷ್ಟೇಯನ್ನು ವಿಭಜನೆಯಲ್ಲಿ ಕಾಣಬಹುದು.

ಅಲ್ಲಸಂಖ್ಯಾತ ಸಮೂಹಗಳ ಮತ್ತು ಬಹುಸಂಖ್ಯಾತ ಸಮೂಹಗಳ ನಡುವಿನ ರೂಪಗಳು

ಲೂಯಿಸ್ ವರ್ತೆರವರ ಪ್ರಕಾರ ಅಲ್ಲಸಂಖ್ಯಾತ ಮತ್ತು ಬಹುಸಂಖ್ಯಾತ ಸಮೂಹಗಳ ನಡುವಿನ ರೂಪಗಳನ್ನು ಈ ಕೆಳಗಿನಂತೆ ವಿವರಿಸಲಾಗಿದೆ.

1. ಅಲ್ಲಸಂಖ್ಯಾತರು ಬಹುಮುಖಿ ಗುರಿಗಳನ್ನು ಹೊಂದಬಹುದು. ಇವು ತಮ್ಮ ಸ್ವ-ಅಸ್ತಿತ್ವವನ್ನು ಕಾಪಾಡಿಕೊಳ್ಳಲು ವ್ಯಾತ್ಯಾಸಗಳ ಸಹಿಷ್ನುತ್ತೆಯ ಆಧಾರದ ಮೇಲೆ ಮತ್ತು ಸಮಾನ ಅವಕಾಶಗಳ ನೇಲೆಯಲ್ಲಿ ಹೋರಾಡಬಹುದು.
2. ಅಲ್ಲಸಂಖ್ಯಾತರ ಗುರಿಯು ಬಹುಸಂಖ್ಯಾತರೊಂದಿಗೆ ಏಲನ ಹೊಂದುವ ಮೂಲಕ ತಮ್ಮ ಪ್ರತ್ಯೇಕತೆಯನ್ನೇ ಕಳೆದುಕೊಳ್ಳುವ ಸಂಭವವೂ ಇರುತ್ತದೆ. ಈ ರೀತಿಯ ಸಮಗ್ರತೆಯಲ್ಲಿ ಸಾಂಸ್ಕೃತಿಕವಾಗಿ, ಸಾಮ್ಯತೆ ಇರುತ್ತದೆ. ರಾಜಕೀಯ ಪ್ರಬಲ ಗುಂಪು ಸಂಸ್ಕೃತಿ ಎಲ್ಲಾ ಸಂದರ್ಭಗಳಲ್ಲಿ ಇರುತ್ತದೆ. ಅಲ್ಲಸಂಖ್ಯಾತ ಮೌಲ್ಯಗಳು ಮತ್ತು ಪದ್ಧತಿಗಳು ಬಹು ಸಂಖ್ಯಾತರ ಏಕತೆಗೆ ಧಕ್ಕೆ ತರುವ ಸಾಧ್ಯತೆ ಇರುತ್ತದೆ.
3. ಅಲ್ಲಸಂಖ್ಯಾತರು ವಿಭಜನೆಯ ಗುರಿಯನ್ನು ಹೊಂದಬಹುದು. ಈ ಗುರಿಯ ಉದ್ದೇಶ ಪ್ರಬಲ ಗುಂಪಿನಿಂದ ಸಾಂಸ್ಕೃತಿಕ ಮತ್ತು ರಾಜಕೀಯ ಸ್ವಾತಂತ್ರ್ಯವನ್ನು ಪಡೆಯಬಹುದಾಗಿದೆ.
4. ಕೊನೆಯದಾಗಿ ಅಲ್ಲಸಂಖ್ಯಾತರ ಗುರಿಯು ಉಗ್ರಗಾಮಿ ರೀತಿಯೂ ಆಗಿರಬಹುದು. ಇದರ ಉದ್ದೇಶವು ಸಹಿಷ್ನುತ್ತೆ, ವಿಭಜನೆ ಅಥವಾ ಮಿಳಿತವಾಗುವುದಾಗಿರದೇ ಪ್ರಬಲ ಗುಂಪುಗಳ ಮೇಲೆ ಮೇಲುಗ್ಗೆ ಸಾಧಿಸುವುದೂ ಆಗಿರಬಹುದು.
5. ಸಮಾಜದಲ್ಲಿ ಅಲ್ಲಸಂಖ್ಯಾತರ ಕಾರ್ಯಾರ್ಥಕೆ ಅಲ್ಲಸಂಖ್ಯಾತ ಸ್ವಾನಮಾನದಲ್ಲಿ ಸಮೂಹಕ್ಕೆ ಕೆಳಮಟ್ಟದ ಸಾಫ್ನಾಮಾನವನ್ನು ಸೂಚಿಸುವುದು, ಆರ್ಥಿಕ, ರಾಜಕೀಯ, ಕಾನೂನು ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಅವರು ಪ್ರಬಲ ಗುಂಪಿನಿಂದ ಬೇರೆಟಟಿರುತ್ತಾರೆ.
6. ಅಲ್ಲಸಂಖ್ಯಾತರಿಗೆ ಕೆಳಮಟ್ಟದ ವೃತ್ತಿಗಳನ್ನು ನಿಗದಿಪಡಿಸುವುದು ಅಥವಾ ಕಡಿಮೆ ಲಾಭವಿರುವ ಸಾಫ್ನಾಮಾನವನ್ನು ಆರೋಪಿಸುವುದು.
7. ಸಂಮಾಣವಾಗಿ ರಾಜಕೀಯದಲ್ಲಿ ಪಾಲೆಗ್ಗಳಿಂದ ತಡೆಯುವುದು, ಕಾನೂನು ಅಥವಾ ನ್ಯಾಯದ ವಿವರರಣೆಯಲ್ಲಿ ಅಸಮಾನತೆ, ಜೋಪಚಾರಿಕ ಮತ್ತು ಅನೋಪಚಾರಿಕ ಸಂಘರ್ಷಣೆಯ ಸ್ವಲ್ಪ ಪ್ರಮಾಣದಲ್ಲಿ ಹೊರಗಿದುವಿಕೆ.
8. ಕೆಲವು ಬಾರಿ ತಮ್ಮ ಪ್ರತ್ಯೇಕತೆಯನ್ನು ಕಾಯ್ದುಕೊಳ್ಳಲು ಅವರೇ ಈ ಕ್ಷೇತ್ರಗಳಲ್ಲಿ ಭಾಗವಹಿಸಿದಿರುವ ಸಂಭಾವ್ಯತೆಯೇ ಹೆಚ್ಚು.
9. ಅಲ್ಲಸಂಖ್ಯಾತರು ತಾವು ಮೂಲೆ ಗುಂಪಾಗಿದ್ದೇವೆ. ಶೋಷಿತರು ಅಥವಾ ತಮಗೆ ಸಮಾನ ಅವಕಾಶವನ್ನು ಕೊಡುತ್ತಿಲ್ಲ ಎಂಬ ಭಾವನೆಯನ್ನು ಹೊಂದಿದ್ದಾರೆ. ಆದ್ದರಿಂದ ಅಲ್ಲಸಂಖ್ಯಾತ ಮತ್ತು ಬಹುಸಂಖ್ಯಾತ ಸಮುದಾಯಗಳ ನಡುವೆ ಆಗಾಗ ಸಂಘರ್ಷಾರ್ಥಕವಾಗುತ್ತವೆ.

ಈಗಳೇ ತಿಳಿದಿರುವಂತೆ ಅಲ್ಲಸಂಖ್ಯಾತ ಸಮಸ್ಯೆಯು ಒಂದು ಜಾಗತಿಕ ಸಮಸ್ಯೆಯಾಗಿದೆ. ಅಂತರರಾಷ್ಟ್ರೀಯ ಸಂಘಟನೆಗಳು ಮತ್ತು ನಿರ್ಯಾಗಣಕೆ ಸಹ ಅಲ್ಲಸಂಖ್ಯಾತರ ಆಸ್ತಿಗಳನ್ನು ರಕ್ಷಿಸಬೇಕಾದ ಪ್ರಾಮುಖ್ಯತೆಯನ್ನು ಅರಿತಿವೆ. ಆದ್ದರಿಂದ ಪ್ರಪಂಚದಲ್ಲಿರುವ ವಿವಿಧ ವರ್ಗಗಳ ಅಲ್ಲಸಂಖ್ಯಾತರ ಅಧ್ಯಯನ ಬಹಳ ಮುಖ್ಯವಾಗುತ್ತದೆ. ರಾಷ್ಟ್ರಮಟ್ಟದಲ್ಲಿ, ಸಹ ರಾಷ್ಟ್ರದ ದೃಷ್ಟಿಯಿಂದ ಬಹುಸಂಖ್ಯಾತ ಎಂಬ ಸಮುದಾಯವೇ ಕೆಲವು ಪ್ರದೇಶಗಳಲ್ಲಿ ಬಹುಸಂಖ್ಯಾತವಾಗಬಹುದು. ನಾವು ಅನೇಕ ಭಾಷಾ ಬಹುಸಂಖ್ಯಾತರು ಮತ್ತೊಂದು ರಾಜ್ಯದಲ್ಲಿ ಭಾಷಾ ಅಲ್ಲಸಂಖ್ಯಾತರಾಗಬಹುದು. ಆದ್ದರಿಂದ ವಿಶೇಷಣೆಗೆ ಸರ್ವರಿಗೂ ಒಟ್ಟಿಗೆಯಾಗುವಂತಹ ಆಧಾರವನ್ನು ಹುಡುಕುವುದು ಸಾಧ್ಯವಿಲ್ಲ. ಅಲ್ಲಸಂಖ್ಯಾತ ಅಧ್ಯಯನದ ಇನ್ನೊಂದು ಜವಾಬ್ದಾರಿ ಎಂದರೆ ಎಲ್ಲರಿಗೂ ಸಮಾನ ಅವಕಾಶಗಳು ಸಿಗುತ್ತವೆಯೋ ಎಂಬುದನ್ನು ತಿಳಿಯುವುದು. ಎಂದರೆ, ಅವರಿಗೆ ಕೊಡಮಾಡಿದ ಸೌಲಭ್ಯಗಳು ಸಿಗುತ್ತವೆಯೋ ಇಲ್ಲವೋ ಎಂಬುದು, ಬಹುಸಂಖ್ಯಾತ ಸಂಘರ್ಷವನ್ನೂ ಗಮನಿಸಿದ್ದೇವೆ. ಮೂಲಭೂತವಾದವು ಸಮಾಜದಲ್ಲಿ ಬೇರೂರಿ ಕಳೆವಳವನ್ನುಂಟು ಮಾಡುತ್ತಿದೆ.

ಭಾರತದಲ್ಲಿರುವ ಅಲ್ಲಸಂಖ್ಯಾತರ ಜನಸಂಖ್ಯೆ

ಭಾರತದಲ್ಲಿ ಅಲ್ಲಸಂಖ್ಯಾತರ ಜನಸಂಖ್ಯೆ ವಿವರಣೆ ಈ ಕೆಳಗಿನಂತಿದೆ. 1991 ರ ಜನಗಣತಿಯ ಪ್ರಕಾರ ಮುಸ್ಲಿಂರು (ಶೇ 12) 20 ಮಿಲಿಯನ್, ಕ್ರೈಸ್ತರು (2.32%) ಮತ್ತು 16 ಮಿಲಿಯನ್ ಸಿಖಿರು (1.99%), ಬೌದ್ಧರು (0.77) ಜ್ಯೇಂದ್ರರು (0.14) ಮತ್ತು ಇತರರು ಶೇ. 2 ಇದರಲ್ಲಿ ಕೆಲವು ಆದಿವಾಸಿಗಳು, ಪಾಸಿಗಳು ಮತ್ತು ಜ್ಞಾಗಳು ಸೇರಿದ್ದಾರೆ. ಪರಿಶಿಷ್ಟ ಪಂಗಡಗಳ ಜನಸಂಖ್ಯೆ 68 ಮಿಲಿಯನ್ ಅಥವಾ ಒಟ್ಟು ಜನಸಂಖ್ಯೆಯ ಶೇ 8 ರಷ್ಟು ಇವರ ಧರ್ಮ ಆಧಾರಿತ ವಿತರಣೆಯ ವಿವರ ಲಭ್ಯವಿಲ್ಲದಿದ್ದರೂ ಸಹ ಪ್ರಾಚೀನ ಹಿಂದೂ ಧರ್ಮವನ್ನೇ ಅಥವಾ ಕ್ರೈಸ್ತ ಧರ್ಮವನ್ನೇ ಅವಲಂಬಿಸಿದ್ದಾರೆ. ಕೆಲವರು ಮಾತ್ರ ತಮ್ಮ ಮೂರ್ವಿಕರ ಜೀವನ ರೀತಿಯನ್ನು ಅನುಸರಿಸುತ್ತಿದ್ದಾರೆ. ಪಾಸಿಗಳು ಮತ್ತು ಜ್ಞಾಗಳು ಕೇವಲ ಕೆಲವು ಪ್ರಮಾಣದಿಂದಾಗಿ ವೇಗವಾಗಿ ನಶಿಸುತ್ತಿದ್ದಾರೆ. ಆದ್ದರಿಂದ ಅವರು ಅಂತರ್ವಿಧಾನದ ಮೂಲಕ ಇತರ ಧರ್ಮಗಳಲ್ಲಿ ಬೆರೆಪು ಹೋಗುತ್ತಿದ್ದಾರೆ. 2001 ರ ಜನಗಣತಿಯ ಪ್ರಕಾರ 138 ಮಿಲಿಯನ್ ಮುಸ್ಲಿಂರು (ಶೇ 13.4) 24 ಮಿಲಿಯನ್ ಕ್ರೈಸ್ತರು (2.3%) ಮತ್ತು 19 ಮಿಲಿಯನ್ ಸಿಖಿರು (1.9%), ಬೌದ್ಧರು (0.80), 4 ಮಿಲಿಯನ್ ಜ್ಯೇಂದ್ರರು (ಶೇ 0.4) ಮತ್ತು ಇತರರು ಶೇ. 2 ರಷ್ಟರಲ್ಲಿ ಕೆಲವು ಆದಿವಾಸಿಗಳು, ಪಾಸಿಗಳು ಮತ್ತು ಜ್ಞಾಗಳು ಸೇರಿದ್ದಾರೆ. ಪರಿಶಿಷ್ಟ ಪಂಗಡಗಳ ಜನಸಂಖ್ಯೆ 68 ಮಿಲಿಯನ್ ಅಥವಾ ಒಟ್ಟು ಜನಸಂಖ್ಯೆಯ ಶೇ 8 ರಷ್ಟು ಇವರ ಧರ್ಮ ಆಧಾರಿತ ವಿತರಣೆಯ ವಿವರ ಲಭ್ಯವಿಲ್ಲದಿದ್ದರೂ ಸಹ ಪ್ರಾಚೀನ ಹಿಂದೂ ಧರ್ಮವನ್ನೇ ಅಥವಾ ಕ್ರೈಸ್ತ ಧರ್ಮವನ್ನೇ ಅವಲಂಬಿಸಿದ್ದಾರೆ. ಕೆಲವರು ಮಾತ್ರ ತಮ್ಮ ಮೂರ್ವಿಕರ ಜೀವನ ರೀತಿಯನ್ನು ಅನುಸರಿಸುತ್ತಿದ್ದಾರೆ. 2011 ರ ಜನಗಣತಿಯ ಪ್ರಕಾರ ಮುಸ್ಲಿಂರು (ಶೇ 14.2) ಕ್ರೈಸ್ತರು (2.3%) ಮತ್ತು ಸಿಖಿರು (1.7%), ಬೌದ್ಧರು (0.70), ಜ್ಯೇಂದ್ರರು (ಶೇ 0.4) ಮತ್ತು ಇತರರು ಶೇ. 1.2 ರಷ್ಟರಲ್ಲಿ ಕೆಲವು ಆದಿವಾಸಿಗಳು, ಪಾಸಿಗಳು ಮತ್ತು ಜ್ಞಾಗಳು ಸೇರಿದ್ದಾರೆ. ಪರಿಶಿಷ್ಟ ಪಂಗಡಗಳ ಜನಸಂಖ್ಯೆ 68 ಮಿಲಿಯನ್ ಅಥವಾ ಒಟ್ಟು ಜನಸಂಖ್ಯೆಯ ಶೇ 8 ರಷ್ಟು ಇವರ ಧರ್ಮ ಆಧಾರಿತ ವಿತರಣೆಯ ವಿವರ ಲಭ್ಯವಿಲ್ಲದಿದ್ದರೂ ಸಹ ಪ್ರಾಚೀನ ಹಿಂದೂ ಧರ್ಮವನ್ನೇ ಅಥವಾ ಕ್ರೈಸ್ತ

ಧರ್ಮವನ್ನೋ ಅವಲಂಬಿಸಿದ್ದಾರೆ. ಕೆಲವರು ಮಾತ್ರ ತಮ್ಮ ಪೂರ್ವಿಕರ ಜೀವನ ರೀತಿಯನ್ನು ಅನುಸರಿಸುತ್ತಿದ್ದಾರೆ.

ಧಾರ್ಮಿಕ ಪಂಗಡಗಳ ರಾಜ್ಯಾಡಳಿತ ಚಿತ್ರಣವೂ ಪ್ರಾದೇಶಿಕ ಅಂಶಗಳನ್ನು ಮನದಟ್ಟು ಮಾಡಿಕೊಡುತ್ತದೆ. ಹಿಂದೂಗಳು ಎಲ್ಲಾ ರಾಜ್ಯಗಳಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ. 2011 ರ ಜನಗಣತಿಯ ಪ್ರಕಾರ ಮುಸಲ್ಲಾನರ ದೇಶದ ವರದನೇ ಅತಿ ದೊಡ್ಡ ಪಂಗಡವಾಗಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಅವರೇ ಬಹುಸಂಖ್ಯಾತರು (64%), ಲಕ್ಷ್ಯದ್ವಿಪದಲ್ಲಿ ಶೇ.94 ರಷ್ಟು ಮುಸಲ್ಲಾನರಿದ್ದಾರೆ. ಆಸ್ಸಾಂ ಶೇ.28, ಪಶ್ಚಿಮ ಬಂಗಾಲ ಶೇ.23, ಬಿಹಾರ ಶೇ.15, ಉತ್ತರಪ್ರದೇಶ ಶೇ.17, ದೇಹಲಿ ಶೇ.9 ಇತ್ತೂದಿಗಳಲ್ಲಿ ಅವರು ಪ್ರಮುಖ ಅಲ್ಲಸಂಖ್ಯಾತರಾಗಿದ್ದಾರೆ. ಪೂರ್ವೋತ್ತರ ರಾಜ್ಯಗಳಾದ ನಾಗಾಲಾಂಡ್ ಶೇ. 88, ಮಿಜ್‌ಆರಾಂ ಶೇ. 86 ಮತ್ತು ಮೇಘಾಲಯ ಕ್ರೈಸ್ತರು ಬಹು ಸಂಖ್ಯಾತರೇ ಆಗಿದ್ದಾರೆ. ಇತರ ರಾಜ್ಯಗಳಾದ ಮಣಿಮುರ ಶೇ. 34, ಗೋವಾ, ದಮನ್, ದಿಯುಗಳಲ್ಲಿ ಶೇ.30 ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವಿಪಗಳಲ್ಲಿ ಶೇ.20 ಜನಸಂಖ್ಯೆಯೊಂದಿಗೆ ಇವರು ಪ್ರಮುಖ ಅಲ್ಲಸಂಖ್ಯಾತರಾಗಿದ್ದಾರೆ. ಪಂಜಾಬನಲ್ಲಿ ಶೇ.63 ಜನಸಂಖ್ಯೆ ಹೊಂದಿರುವ ಸಿಂಧಾರೇ ಅಲ್ಲಿ ಬಹು ಸಂಖ್ಯಾತರಾದರೆ, ನೇರೆ ರಾಜ್ಯವಾದ ಹರಿಯಾಣ ಶೇ.6 ಮತ್ತು ಕೇಂದ್ರಾಡಳಿತ ಪ್ರದೇಶದ ಚಂಡೀಫಡದಲ್ಲಿ ಶೇ.20 ರಷ್ಟಿದ್ದ ಮುಖ್ಯ ಅಲ್ಲಸಂಖ್ಯಾತರಾಗಿದ್ದಾರೆ. ಪೂರ್ವೋತ್ತರ ಪ್ರದೇಶವಾದ ಅರುಣಾಚಲ ಪ್ರದೇಶವು ಆಸ್ತಕಿಯಿತವಾದ ವ್ಯವಿಧಾತೆಯನ್ನು ತೋರಿಸುತ್ತದೆ. ಇಲ್ಲಿ ಶೇ.36 ರಷ್ಟು ಆದಿವಾಸಿಗಳು ಪ್ರಾಚೀನ ಹಿಂದೂ ಧರ್ಮವನ್ನು ಶೇ.37 ರಷ್ಟು ಸಮಾಲೀನ ಹಿಂದೂ ಧರ್ಮವನ್ನೂ, ಶೇ.13 ರಷ್ಟು ಬೌದ್ಧ ಧರ್ಮವನ್ನೂ, ಶೇ.10 ರಷ್ಟು ಕ್ರೈಸ್ತ ಧರ್ಮವನ್ನೂ ಅನುಸರಿಸುತ್ತದೆ. ಬೌದ್ಧರು ಜನಸಂಕ್ಷಾರ ನಷ್ಟಿಯಲ್ಲಿ ಬರುವ ಇನ್ನೊಮ್ಮೆ ಪ್ರದೇಶವೆಂದರೆ, ಲಡ್ಕಾ ಪ್ರದೇಶ, ಅಲ್ಲಿ ಅವರು ಜನಸಂಖ್ಯೆಯ 4/5 ರಷ್ಟು ಪ್ರಾತಿನಿಧಿವನ್ನು ಪಡೆದಿರುತ್ತಾರೆ. ಸಿಂಧಾಮತ್ತು ಮಿಜ್‌ಆರಾಂಗಳಲ್ಲಿ ಬೌದ್ಧರು ಅನುಕ್ರಮವಾಗಿ ಶೇ.27 ಮತ್ತು ಶೇ.8 ರಷ್ಟಿದ್ದಾರೆ. ಜ್ಯೇಂದ್ರ ಮತ್ತು ಪಶ್ಚಿಮ ಕಾಂಪ್ಲಿಕ್ ಮತ್ತು ಅಂತರರಾಷ್ಟ್ರೀಯ ವಲಸೆಗೆ ಅವಕಾಶ ಮಾಡಿಕೊಟ್ಟಿದೆ. ಜನರು ಉದ್ಯೋಗಕ್ಕಾಗಿ, ಉತ್ತರ ಸೌಲಭ್ಯಗಳಾಗಿ ಅಥವಾ ಸಾಂಸ್ಕೃತಿಕ ಪ್ರತ್ಯೇಕತೆಯನ್ನು ಕಳೆದುಕೊಳ್ಳುವ ಭಯದಿಂದ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ವಲಸೆ ಹೋಗುತ್ತಿದ್ದಾರೆ. ಈ ವಲಸೆಯೇ ಹೊಸ ಅಲ್ಲಸಂಖ್ಯಾತ ಸಮಸ್ಯೆಗೆ ಕಾರಣವಾಗಿದೆ. ಅವರ ಸಂಖ್ಯೆಯಿಂದ ಅಥವಾ ಸಾಮಾಜಿಕ-ಆರ್ಥಿಕ

ಅಲ್ಲಸಂಖ್ಯಾತ ಅಧ್ಯಯನದ ಪ್ರಾಮುಖ್ಯತೆ

ನಾವು ಪ್ರಪಂಚದ ಇತಿಹಾಸವನ್ನು ಅಥವಾ ಯಾವುದೇ ಸಮಾಜದ ಇತಿಹಾಸವನ್ನು ನೋಡಿದರೆ ಜನಗಳು ಭಾಷೆ, ಧರ್ಮ, ಜಾತಿ, ಬಣ್ಣ ಇವುಗಳ ಆಧಾರದ ಮೇಲೆ ವಿಭజಿತವಾಗಿರುವುದನ್ನು ಕಾಣುತ್ತೇವೆ. ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆ, ಆಧುನಿಕ ಸಾರಿಗೆ ಮತ್ತು ಸಂಪರ್ಕ ಸಾಧನಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಲಸೆಗೆ ಅವಕಾಶ ಮಾಡಿಕೊಟ್ಟಿದೆ. ಜನರು ಉದ್ಯೋಗಕ್ಕಾಗಿ, ಉತ್ತರ ಸೌಲಭ್ಯಗಳಾಗಿ ಅಥವಾ ಸಾಂಸ್ಕೃತಿಕ ಪ್ರತ್ಯೇಕತೆಯನ್ನು ಕಳೆದುಕೊಳ್ಳುವ ಭಯದಿಂದ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ವಲಸೆ ಹೋಗುತ್ತಿದ್ದಾರೆ. ಈ ವಲಸೆಯೇ ಹೊಸ ಅಲ್ಲಸಂಖ್ಯಾತ ಸಮಸ್ಯೆಗೆ ಕಾರಣವಾಗಿದೆ. ಅವರ ಸಂಖ್ಯೆಯಿಂದ ಅಥವಾ ಸಾಮಾಜಿಕ-ಆರ್ಥಿಕ

ಹಿಂದುಳಿದರುವಿಕೆಯ ಕಾರಣದಿಂದಾಗಿ, ಅವರನ್ನು ಮೂಲೆಗುಂಪು ಮಾಡಿ ಶೋಷಿಸಲಾಗುತ್ತಿದೆ. ಅಲ್ಲಸಂಖ್ಯಾತರು ತಮ್ಮ ಭಾಷೆ, ಸಂಸ್ಕೃತಿ ಹಾಗೂ ಧರ್ಮವನ್ನು ಸಹ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಆದರೆ ಯಾವ ದೇಶದಲ್ಲಿ ಇಂತಹ ಭಯವಿರುತ್ತದೆಯೋ ಅಂತಹ ರಾಷ್ಟ್ರವು ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಆದ್ದರಿಂದ ಜನ ಮನಸ್ಸಿನ ಭೀತಿಯನ್ನು ಹೋಗಲಾಡಿಸಬೇಕಾಗುವುದು ಅಗತ್ಯ. ಅಲ್ಲಸಂಖ್ಯಾತ ಅಧ್ಯಯನವು ಬಹಳ ಪ್ರಮುಖವಾದದು.

ಅಲ್ಲಸಂಖ್ಯಾತರ ಹಕ್ಕುಗಳು

ದೇಶದ ವಿವಿಧ ಅಸ್ತಿತ್ವಗಳು ಮತ್ತು ಸಮುದಾಯಗಳ ಶಾಂತಿಯತ ಸಹಬಾಳ್ಳಿಗೆ ಅನುಕೂಲಕರವಾದ ಸಾಮಾಜಿಕ-ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆಯನ್ನು ಸಾಫ್ತಿಸಲು ಪ್ರತಿಜ್ಞೆ ಮಾಡಿದ ಭಾರತೀಯ ಸಂವಿಧಾನದ ರಚನಕಾರರು ರಾಷ್ಟ್ರೀಯ ಏಕತೆಯ ದಾಹವನ್ನು ತೆಗೆಸುವ ಸಂವಿಧಾನವನ್ನು ರಚಿಸುವಲ್ಲಿ ಜಾಗರೂಕರಾಗಿದ್ದರು. ಪ್ರತ್ಯೇಕ ಸಮುದಾಯಗಳ ವೈಯಕ್ತಿಕ ಆಕಾಂಕ್ಷೆಗಳು ಮತ್ತು ಬೇಡಿಕೆಗಳನ್ನು ಸರಿಹೊಂದಿಸುವಾಗ ಸಾಕಷ್ಟು ಚರ್ಚಿಗಳು ಮತ್ತು ಚರ್ಚಿಗಳ ನಂತರ, ಸಂವಿಧಾನದ ಸಭೆಯು ಅಂತಿಮವಾಗಿ ಅಂಗೇಣೀ-ಇಂಡಿಯನ್ಸುರನ್ನು ಹೊರತುಪಡಿಸಿ ಯಾವುದೇ ಧಾರ್ಮಿಕ ಅಲ್ಲಸಂಖ್ಯಾತರಿಗೆ ಯಾವುದೇ ವಿಶೇಷ ರಾಜಕೀಯ ಹಕ್ಕನ್ನು ನೀಡಿದ ಸಂವಿಧಾನವನ್ನು ಅಂಗೀಕರಿಸಿತು. “ಧಾರ್ಮಿಕ ವ್ಯವಹಾರಗಳಲ್ಲಿ ರಾಜ್ಯದ ತಟಸ್ಥಳೆ ಮತ್ತು ನಿಷ್ಕರ್ಷಪಾತ್ರವನ್ನು ಕಾಪಾಡಿಕೊಂಡು, ದೇಶವನ್ನು ಜಾತ್ಯತ್ವಿತ ಎಂದು ಘೋಷಿಸಲಾಯಿತು. ಅವಕಾಶದ ಸಮಾನತೆ ಮತ್ತು ಕಾನೂನಿನ ಮುಂದೆ ಸಮಾನತೆಯನ್ನು ಭಾರತೀಯ ಸಂವಿಧಾನದ ನಿಬಂಧನೆಗಳ ಪ್ರಕಾರ ದೇಶದ ಪ್ರತಿಯೊಬ್ಬ ನಾಗರಿಕರಿಗೂ ವಿಸ್ತರಿಸಲಾಗಿದೆ. ವಾಸ್ತವವಾಗಿ ಭಾರತದ ಸಂವಿಧಾನವು ಮಾಡುತ್ತದೆ. ಅಲ್ಲಸಂಖ್ಯಾತರಿಗೆ ಅವರ ಭಾಷೆ, ಸಂಸ್ಕೃತಿ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಕೆಲವು ಹಕ್ಕುಗಳನ್ನು ಹೊರತುಪಡಿಸಿ ಯಾವುದೇ ವಿಶೇಷ ಮತ್ತು ವಿಶೇಷ ಹಕ್ಕುಗಳನ್ನು ನೀಡುವುದಿಲ್ಲ. ಇದರಫ್ರ ಭಾರತದ ಸಂವಿಧಾನ ಸಭೆ ಮತ್ತು ಸಂವಿಧಾನವು ಸಾಮಾಜಿಕವಾಗಿ ಹಿಂದುಳಿದ ಮತ್ತು ಐತಿಹಾಸಿಕವಾಗಿ ತಾರತಮ್ಯಕ್ಕೆ ಒಳಗಾದ ಮತ್ತು ವಂಚಿತ ವರ್ಗಗಳ ಉನ್ನತೀಕರಣ ಪ್ರಕ್ರಿಯೆಗೆ ಕೆಲ್ಲಾಮುಣ್ಣಿ ಕುಳಿತೆದೆ ಎಂದು ಅರ್ಥವಲ್ಲ. ಸಮಾಜವು ಸಮಾಜದ ದುಬ್ಬಲ ವರ್ಗಗಳ ಸುಧಾರಣೆಗಾಗಿ ವಿವಿಧ ನಿಬಂಧನೆಗಳು ಮತ್ತು ತಿದ್ದುಪಡಿಗಳನ್ನು ಸಂಯೋಜಿಸಿದೆ. ಸಂವಿಧಾನದಲ್ಲಿ ವಿವರಿಸಿರುವ ಅಲ್ಲಸಂಖ್ಯಾತರ ಹಕ್ಕುಗಳ ಪರಿಶೀಲನೆಯು ಅಲ್ಲಸಂಖ್ಯಾತರು ತಮ್ಮ ಹಕ್ಕುಗಳನ್ನು ಪ್ರಧಾನವಾಗಿ ನಾಲ್ಕು ಮೂಲಗಳಿಂದ ಪಡೆಯುತ್ತಾರೆ ಎಂದು ಬಹಿರಂಗಪಡಿಸುತ್ತದೆ.

ಭಾರತೀಯ ಸಂವಿಧಾನ

ಭಾರತೀಯ ಸಂವಿಧಾನದ ಪೀಠಿಕೆಯು ಹೀಗೆ ಪ್ರಾರಂಭವಾಗುತ್ತದೆ. “ಭಾರತದ ಪ್ರಜೆಗಳಾದ ನಾವು ಸಂವಿಧಾನವನ್ನು ಸಾಫ್ತಿಸಲು ಗಂಭೀರವಾಗಿ ನಿರ್ಧರಿಸಿದ್ದೇವೆ. ಭಾರತವು ಸಾರ್ವಭೌಮ ಸಮಾಜವಾದಿ ಜಾತ್ಯತ್ವಿತಕೆ ಆಗಿ ಪ್ರಜಾಸತ್ಯಾತ್ಮಕ ಗೊರಾಜ್ಯ. ಭಾರತವು ಜಾತ್ಯತ್ವಿತ ದೇಶ ಎಂದು ಪೀಠಿಕೆಯು ಅಧಿಕೃತವಾಗಿ ಘೋಷಿಸಿದೆ. 1950 ರಲ್ಲಿ ಭಾರತದ ಸಂವಿಧಾನವನ್ನು ಅಂಗೀಕರಿಸಿದಾಗ, ಜಾತ್ಯತ್ವಿತ ಪದವು ಪೀಠಿಕೆಯಲ್ಲಿ ಇರಲಿಲ್ಲ. ಇದು 1976 ರಲ್ಲಿ ಭಾರತೀಯ ಸಂವಿಧಾನದ 42ನೇ ತಿದ್ದುಪಡಿಯ ಮೂಲಕ, ಜಾತ್ಯತ್ವಿತ ಪದವನ್ನು ಪೀಠಿಕೆಯಲ್ಲಿ ಅಳವಡಿಸಲಾಯಿತು. ಇದರಫ್ರ ಅದರ ಸೇವೆಡೆಗೆ ಮೊದಲು,

ಸಂವಿಧಾನ ರಚನೆಕಾರರು ಭಾರತ ಜಾತ್ಯತೀತವಾಗಿರುವದನ್ನು ಬಯಸಲಿಲ್ಲ ಎಂದು ಅರ್ಥವಲ್ಲ. 42ನೇ ತಿಂಡುಪಡಿಯಲ್ಲಿ, ಜಾತ್ಯತೀತತೆಯನ್ನು ಹೆಚ್ಚು ಸ್ವಷ್ಟವಾಗಿ ಘೋಷಿಸಲಾಗಿದೆ. ಮೊದಲು, ದೇಶದ ಜಾತ್ಯತೀತ ಗುಣಲಕ್ಷಣಗಳನ್ನು 25 ರಿಂದ 28 ರವರೆಗಿನ ಲೇಖನಗಳ ಮೂಲಕ ಸೂಚಿತವಾಗಿ ಉಚ್ಚರಿಸಲಾಗುತ್ತದೆ. ಧಾರ್ಮಿಕ ಸ್ಥಾತಂತ್ರ್ಯದ ಹಕ್ಕಿಗೆ ಸಂಬಂಧಿಸಿದೆ. ಭಾರತದ ಸಂವಿಧಾನವು ‘ಸೆಕ್ಯುಲರಿಸಂ’ ಎಂಬ ಪದದ ಸಹಾರಾತ್ಮಕ ಅಂಶವನ್ನು ನಿರೂಪಿಸುತ್ತದೆ. ಅಂದರೆ, “ನಮ್ಮ ದೇಶದಲ್ಲಿರುವ ಎಲ್ಲಾ ಧರ್ಮಗಳು (ಅವರ ಬಲವನ್ನು ಲೇಕ್ಕಿಸಿದೆ) ರಾಜ್ಯದಿಂದ ಒಂದೇ ರೀತಿಯ ಸ್ಥಾನಮಾನ ಮತ್ತು ಬೆಂಬಲವನ್ನು ಹೊಂದಿದೆ. ಯಾವುದೇ ಧರ್ಮವನ್ನು ರಾಷ್ಟ್ರೀಯ ಅಥವಾ ರಾಜ್ಯವಿಂದು ಪರಿಗಣಿಸಲಾಗುವುದಿಲ್ಲ. ಧರ್ಮ ಮತ್ತು ನಿರ್ದಿಷ್ಟ ಧರ್ಮಕ್ಕೆ ಯಾವುದೇ ವಿಶೇಷ ಸವಲತ್ತುಗಳನ್ನು ನೀಡಲಾಗುವುದಿಲ್ಲ. ಭಾರತದ ರಾಜ್ಯದ ಮುಂದೆ ಪ್ರತಿಯೊಂದು ಧರ್ಮಕ್ಕೂ ಸಮಾನವಾದ ಸ್ಥಾನಮಾನ ಮತ್ತು ಗೌರವವಿದೆ. ಈ ನಿಷ್ಣಳೀ ನೀರಾ ಚಾಂಧೋಕೆ ಸರಿಯಾಗಿ ಗಮನಿಸಿದರು. ಭಾರತೀಯ ರಾಜಕೀಯದಲ್ಲಿ ಜಾತ್ಯತೀತತೆಗೆ ಪ್ರತಿಕ್ರಿಯೆಯಾಗಿ ಇದು ಆಶ್ರಯ ಪೇನಿಲ್. ನಮ್ಮ ಪರಿಸ್ಥಿತಿಗಳು ಮತ್ತು ಆಲೋಚನಾ ಕ್ರಮವು ಸರ್ವ ಧರ್ಮ ಸಂಭವ ಅಥವಾ ಎಲ್ಲಾ ಧರ್ಮಗಳ ಸಮಾನತೆ ಎಂದು ಪರಿಕಲ್ಪನೆಯಾಗಿದೆ.

ಭಾರತೀಯ ಸಂವಿಧಾನದ ಭಾಗ

ಭಾರತೀಯ ಸಂವಿಧಾನದ ಭಾಗ ಭಾರತೀಯ ಸಂವಿಧಾನದ ಕಾರ್ಡಿನಲ್ ಭಾಗವನ್ನು ಒಳಗೊಂಡಿದೆ. ಇದು ಈ ಭಾಗದಲ್ಲಿದೆ ಅನುಜ್ಞೇದ 12–35 ರಿಂದ, ಮೂಲಭೂತ ಹಕ್ಕುಗಳನ್ನು ಪ್ರತಿಷ್ಠಾಪಿಸಲಾಗಿದೆ. ಈ ವಿಷಯದಲ್ಲಿ ವಿವರವಾದ ಮತ್ತು ನ್ಯಾಯಸಮೂಹವಾದ ಮೂಲಭೂತ ಹಕ್ಕುಗಳನ್ನು ರಚಿಸಲು ಸಾಂವಿಧಾನಿಕ ರಚನಾಕಾರರಿಗೆ ಸ್ವಾತ್ಮ ನಿಡಿದ್ದು ಯುವಾಎ ಸಂವಿಧಾನವಾಗಿದೆ. ಮೂಲಭೂತ ಹಕ್ಕುಗಳ ಅಡಿಯಲ್ಲಿ ಖಾತರಿಪಡಿಸಲಾದ ಪ್ರಯೋಜನಗಳು ಮತ್ತು ಸವಲತ್ತುಗಳು ಯಾವುದೇ ತಾರತಮ್ಯವಿಲ್ಲದೇ ದೇಶದ ಎಲ್ಲಾ ನಾಗರಿಕರಿಗೆ ಅರ್ಥವಾಗಿದೆ. ವ್ಯಕ್ತಿಯ ಫೆನತೆ, ಸಮಾಜದ ಸಮಾನತೆ, ದೊಡ್ಡ ಸಾರ್ವಜನಿಕ ಹಿತಾಸ್ತಕ್ಕಿಯ ರಕ್ಷಣೆ ಮತ್ತು ರಾಷ್ಟ್ರೀಯ ಏಕತೆಯ ರಕ್ಷಣೆ ಮೂಲಭೂತ ಹಕ್ಕುಗಳ ನಿಂಬಂಧನೆಗಳಿಂದ ಖಾತರಿಪಡಿಸಲಾಗಿದೆ. ದೇಶದ ಸರ್ವೋಚ್ಚ ಕಾನೂನಾದ ಸಂವಿಧಾನದ ಮೂಲಕ ಹಕ್ಕುಗಳನ್ನು ಖಾತರಿಪಡಿಸಲಾಗಿದೆ ಮತ್ತು ರಕ್ಷಣೆಯಾಗಿದೆ. ಅವುಗಳನ್ನು ಮೂಲಭೂತ ಹಕ್ಕುಗಳು ಎಂದು ಕರೆಯಲಾಗುತ್ತದೆ. ಈ ಹಕ್ಕುಗಳು ಎಲ್ಲರಿಗೂ ಸಮಾನವಾಗಿರುವುದರಿಂದ, ಅಲ್ಲಿಸಂಖ್ಯಾತರಿಗೂ ಇದರ ಪ್ರಾಣಿ ಇದೆ. ಈ ಸಂದರ್ಭದಲ್ಲಿ ಭದ್ರತೆಯನ್ನು ಖಾತರಿಪಡಿಸುವ ಮತ್ತು ದೇಶದ ಅಲ್ಲಿಸಂಖ್ಯಾತರ ಹಕ್ಕುಗಳು ಮತ್ತು ಸವಲತ್ತುಗಳನ್ನು ರಕ್ಷಣೆ ಮೂಲಭೂತ ಹಕ್ಕುಗಳು ಈ ಕೆಳಗಿನಂತಿವೆ. ಭಾರತೀಯ ಸಂವಿಧಾನದ 14 ನೇ ವಿಧಿಯು ಹೀಗೆ ಹೇಳುತ್ತದೆ—“ರಾಜ್ಯವು ಯಾವುದೇ ವ್ಯಕ್ತಿಗೆ ಕಾನೂನಿನ ಮುಂದೆ ಸಮಾನತೆಯನ್ನು ಅಥವಾ ಭಾರತದ ಪ್ರದೇಶಮೊಳಗಿನ ಕಾನೂನಿಗಳ ಸಮಾನ ರಕ್ಷಣೆಯನ್ನು ನಿರಾಕರಿಸುವುದಿಲ್ಲ.” ಈ ನಿಂಬಂಧನೆಯ ಪ್ರಕಾರ, ದೇಶದ ಪ್ರತಿಯೊಬ್ಬ ನಾಗರಿಕನು ಸಮಾನತೆಯನ್ನು ಹೊಂದಿರುತ್ತಾನೆ. ಕಾನೂನಿನ ಪ್ರವೇಶ ಮತ್ತು ರಕ್ಷಣೆ. ಕಾನೂನು ನ್ಯಾಯಶಾಸ್ತ್ರದಲ್ಲಿ ಯಾರನ್ನೂ ಒಬ್ಬರಿಗಿಂತ ಸ್ವಲ್ಪ ಎತ್ತರದಲ್ಲಿ ಕಾಣಲಾಗುವುದಿಲ್ಲ. ಅದೇನೇ ಇದ್ದರೂ, ಆಟಿಕಲ್ 15(4) ಹೀಗೆ ಹೇಳುತ್ತದೆ. “ಈ ಪರಿಚ್ಯೇದದಲ್ಲಿ ಅಥವಾ 29 ನೇ ವಿಧಿ (2) ರಲ್ಲಿ ಯಾವುದೂ ಯಾವುದೇ ಸಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ನಾಗರಿಕರ ಅಥವಾ ಪರಿಶಿಷ್ಟ

ಜಾತಿಗಳ ಪ್ರಗತಿಗಾಗಿ ಯಾವುದೇ ವಿಶೇಷ ಅವಕಾಶವನ್ನು ಮಾಡುವುದನ್ನು ತಡೆಯುವುದಿಲ್ಲ. ಪರಿಶೀಲ್ಪ ಪಂಗಡಗಳು” ಈ ಲೇಖನವು ಸಮಾಜದ ಹಿಂದುಳಿದ ವರ್ಗಗಳ ಪ್ರಗತಿಗಾಗಿ ಯಾವುದೇ ವಿಶೇಷ ನಿಬಂಧನೆಗಳನ್ನು ಮಾಡಲು ಸರ್ಕಾರಿ ಯಂತ್ರಗಳಿಗೆ ಸಾಂವಿಧಾನಿಕ ಅಧಿಕಾರವನ್ನು ನೀಡಿತು. ಗೋಪಾಲಸಿಂಗ್ ಸಮಿತಿ ವರದಿ ಮತ್ತು ಸಾಚಾರೊನಲ್ಲಿ.

ಶೈಕ್ಷಣಿಕ ಮತ್ತು ಆರ್ಥಿಕ ಸಮಿತಿಯ ವರದಿ:

ಕೇರಳ, ತಮಿಜುನಾಡು ಮುಂತಾದ ಭಾರತದ ವಿವಿಧ ರಾಜ್ಯಗಳು ಭಾರತೀಯ ಸಮಾಜದ ಅಲ್ಲಸಂಖ್ಯಾತ ವರ್ಗಕ್ಕೆ ಸೇರಿದ ಮುಸ್ಲಿಮರಿಗೂ ಮೀಸಲಾತಿಯ ಪ್ರಯೋಜನಗಳು ಮತ್ತು ವ್ಯಾಪ್ತಿಯನ್ನು ವಿಸ್ತರಿಸುತ್ತವೆ. ಭಾರತೀಯ ಸಂವಿಧಾನದ 19ನೇ ವಿಧಿಯ ಹೀಗೆ ವ್ಯಕ್ತಪಡಿಸುತ್ತದೆ. “ಎಲ್ಲ ನಾಗರಿಕರಿಗೂ ವಾಕ್ ಮತ್ತು ಅಭಿವೃತ್ತಿ ಸ್ವಾತಂತ್ರ್ಯಕ್ಕೆ; ಶಾಂತಿಯತವಾಗಿ ಮತ್ತು ಶಸ್ತ್ರಗಳಿಲ್ಲದ ಜೋಡಿಸಲು; ಸಂಘಗಳು ಅಥವಾ ಒಕ್ಕೂಟಗಳನ್ನು ರೂಪಿಸಲು; ಭಾರತದ ಭೂ ಪ್ರದೇಶದಾದ್ಯಂತ ಮುಕ್ತವಾಗಿ ಜಲಿಸಲು; ಭಾರತದ ಭೂಪ್ರದೇಶದ ಯಾವುದೇ ಭಾಗದಲ್ಲಿ ವಾಸಿಸಲು ಮತ್ತು ನೆಲೆಸಲು ಮತ್ತು ಯಾವುದೇ ವೃತ್ತಿಯನ್ನು ಅಭ್ಯಾಸ ಮಾಡಲು, ಅಥವಾ ಯಾವುದೇ ಉದ್ಯೋಗವನ್ನು ಕೈಗೊಳ್ಳಲು, ವ್ಯಾಪಾರ ಮಾಡಲು ಹಕ್ಕಿದೆ. ಈ ಸ್ವಾತಂತ್ರ್ಯಗಳು ಯಶ್ವಿ ರಾಜಕೀಯ ಪ್ರಜಾಪ್ರಭುತ್ವದ ಲಕ್ಷಣಾಗಿವೆ. ಅವರು ಮಾನವ ಸಮಾಜದಲ್ಲಿ ಒಬ್ಬರ ಎಲ್ಲಾ ಅಭಿವೃದ್ಧಿ ಮತ್ತು ಶಾಂತಿಯತ ಮತ್ತು ಫಲಪ್ರದ ಅಸ್ತಿತ್ವಕ್ಕೆ ಲಿಂಜಿನ್‌ ಆಗಿದ್ದಾರೆ. ಅಲ್ಲಸಂಖ್ಯಾತರ ಪ್ರಗತಿ ಮತ್ತು ಪ್ರಗತಿಗೆ, ಈ ಅಭಿವೃತ್ತಿ ಸ್ವಾತಂತ್ರ್ಯಗಳು, ಸಭೆ, ಒಕ್ಕೂಟ, ಜಳುವಳಿ, ವೃತ್ತಿ, ವಸಾಹತು ಇತ್ಯಾದಿಗಳು ಸರ್ವೋತ್ತಮಪ್ರವಾಗಿವೆ. ಈ ಸ್ವಾತಂತ್ರ್ಯಗಳನ್ನು ಸಾಂವಿಧಾನಿಕವಾಗಿ ಖಾತ್ರಿಪಡಿಸಿದ್ದರೆ, ಅಲ್ಲಸಂಖ್ಯಾತರ ಹಕ್ಕುಗಳು ಸಮಾಜದ ಬಹುಪಾಲು ವರ್ಗಗಳಿಂದ ದಮನಕ್ಕೆ ಒಳಗಾಗುವ ಸಾಧ್ಯತೆಗಳಿವೆ.

ಭಾರತೀಯ ಸಂವಿಧಾನದ 25ನೇ ವಿಧಿಯ “ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಆರೋಗ್ಯ ಮತ್ತು ಈ ಭಾಗದ ಇತರ ನಿಬಂಧನೆಗಳಿಗೆ ಒಳಪಟ್ಟಿ, ಎಲ್ಲ ವ್ಯಕ್ತಿಗಳು ಆತ್ಮಸಾಕ್ಷಿಯ ಸ್ವಾತಂತ್ರ್ಯಕ್ಕೆ ಸಮಾನವಾಗಿ ಅರ್ಹರಾಗಿದ್ದಾರೆ ಮತ್ತು ಧರ್ಮವನ್ನು ಪ್ರತಿಪಾದಿಸಲು, ಆಚರಣೆಗೆ ಮತ್ತು ಪ್ರಚಾರ ಮಾಡಲು ಮುಕ್ತವಾಗಿ ಅರ್ಹರಾಗಿದ್ದಾರೆ.” ಹಕ್ಕು ವ್ಯಕ್ತಿಗೆ ವ್ಯೇಯಕ್ಕಿಕೆ ಆಯ್ದುಯ ಧರ್ಮವನ್ನು ಅನುಸರಿಸಲು, ಅಭ್ಯಾಸ ಮಾಡಲು ಮತ್ತು ಹರಡಲು ಸ್ವಾತಂತ್ರ್ಯವನ್ನು ನೀಡುತ್ತದೆ. ರಾಜ್ಯವು ಯಾವುದೇ ನಿರ್ದಿಷ್ಟ ಧಾರ್ಮಿಕ ಸಂಪ್ರದಾಯ ಅಥವಾ ಸಂಪ್ರದಾಯವನ್ನು ಹೇರಲು ಅಥವಾ ನಿಗ್ರಹಿಸಲು ಸಾಧ್ಯವಿಲ್ಲ. ಇದು ದೇಶದ ಬಹುಸಂಖ್ಯಾತ ಧರ್ಮಗಳ ದಾಳಿಯಿಂದ ಅಲ್ಲಸಂಖ್ಯಾತರಿಗೆ ಒಂದು ರೀತಿಯ ವಿನಾಯಕ ನೀಡುತ್ತದೆ.

ಭಾರತೀಯ ಸಂವಿಧಾನದ 26ನೇ ವಿಧಿಯ “ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಆರೋಗ್ಯಕ್ಕೆ ಒಳಪಟ್ಟಿರುತ್ತದೆ. ಪ್ರತಿ ಧಾರ್ಮಿಕ ಪಂಗಡ ಅಥವಾ ಅದರ ಯಾವುದೇ ವಿಭಾಗವು ಹಕ್ಕುಗಳನ್ನು ಹೊಂದಿರುತ್ತದೆ. ಧಾರ್ಮಿಕ ಸಂಸ್ಥೆಗಳನ್ನು ಸಾಫ್ಟಿಸಲು ಮತ್ತು ನಿರ್ವಹಿಸಲು ಮತ್ತು ದತ್ತ ಉದ್ದೇಶಗಳು; ಧರ್ಮದ ವಿಷಯಗಳಲ್ಲಿ ತನ್ನದೇ ಆದ ವ್ಯವಹಾರಗಳನ್ನು ನಿರ್ವಹಿಸಲು ಜಲಿಸಬಲ್ಲ ಮತ್ತು ಸ್ಥಿತ ಆಸ್ತಿಯನ್ನು ಹೊಂದಲು ಮತ್ತು ಸ್ವಾಧೀನಪಡಿಸಿಕೊಳ್ಳಲು; ಮತ್ತು ಸ್ಥಿತ ಆಸ್ತಿಯನ್ನು ಹೊಂದಲು ಮತ್ತು ಸ್ವಾಧೀನಪಡಿಸಿಕೊಳ್ಳಲು; ಮತ್ತು ಕಾನೂನಿನ ಪ್ರಕಾರ ಅಂತಹ ಆಸ್ತಿಯನ್ನು ನಿರ್ವಹಿಸಲು.” ಈ ಹಕ್ಕುಗಳು

ಧರ್ಮದ ಸಾಮೂಹಿಕ ಹಕ್ಕುಗಳನ್ನು ರಕ್ಷಿಸುತ್ತದೆ ಮತ್ತು ಖಾತರಿಪಡಿಸುತ್ತದೆ. ಇದು ಅಲ್ಲಸಂಖ್ಯಾತ ಧರ್ಮಗಳ ಕೋಮು ಹಕ್ಕುಗಳು ಮತ್ತು ಸವಲತ್ತುಗಳಿಗೆ ಸುರಕ್ಷತೆ ಮತ್ತು ರಕ್ಷಣೆ ನೀಡುತ್ತದೆ.

ಭಾರತೀಯ ಸಂವಿಧಾನದ 27ನೇ ವಿಧಿಯು ಹೀಗೆ ಹೇಳುತ್ತದೆ. "ಯಾವುದೇ ತೆರಿಗೆಗಳನ್ನು ಪಾವತಿಸಲು ಯಾವುದೇ ವ್ಯಕ್ತಿಯನ್ನು ಒತ್ತಾಯಿಸಲಾಗುವುದಿಲ್ಲ. ಯಾವುದೇ ನಿರ್ದಿಷ್ಟ ಧರ್ಮ ಅಥವಾ ಧಾರ್ಮಿಕ ಪಂಗಡದ ಪ್ರಚಾರ ಅಥವಾ ನಿರ್ವಹಣೆಗಾಗಿ ವೆಚ್ಚಗಳ ಪಾವತಿಯಲ್ಲಿ ನಿರ್ದಿಷ್ಟವಾಗಿ ಆದಾಯವನ್ನು ನಿಗದಿಪಡಿಸಲಾಗಿದೆ" ಇದು ರಾಜ್ಯವು ಅಲ್ಲ ಎಂದು ಖಚಿತಪಡಿಸುತ್ತದೆ. ಅಲ್ಲಸಂಖ್ಯಾತ ಧರ್ಮಗಳು ಸೇರಿದಂತೆ ಹಲವರ ವೆಚ್ಚದಲ್ಲಿ ನಿರ್ದಿಷ್ಟ ಧರ್ಮದ ಕಲ್ಯಾಣ ಮತ್ತು ಉನ್ನತಿಗಾಗಿ ಸಾರ್ವಜನಿಕ ಹಣವನ್ನು ಖಚು ಮಾಡುವುದು. ಬಹುಸಂಖ್ಯಾತ ಧರ್ಮಕ್ಕೆ ಸಂಬಂಧ ಹೊಂದಿರುವ ಸರ್ಕಾರ ರಚನೆಯಾದಾಗ, ಅಲ್ಲಸಂಖ್ಯಾತ ಧರ್ಮಗಳು, ಜೀವಿಗಳು ಏಕಾಂತ ಮತ್ತು ಬದಿಗೆ ಸರಿಯುವ ಸಾಧ್ಯತೆಗಳು ಹೆಚ್ಚು. ಆದರೆ 27ನೇ ವಿಧಿಯ ನಿಬಂಧನೆಗಳು ಈ ರೀತಿಯ ಪ್ರಕಾರ ಪ್ರಾರ್ಥಿಗಳಿಗೆ ಅಡ್ಡಿಯಾಗಿದೆ.

ಭಾರತೀಯ ಸಂವಿಧಾನದ 28ನೇ ವಿಧಿಯು ಹೇಳುತ್ತದೆ. "ಸಂಪೂರ್ಣವಾಗಿ ರಾಜ್ಯದ ನಿರ್ಧಿಯಿಂದ ನಿರ್ವಹಿಸಲ್ಪಡುವ ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ಯಾವುದೇ ಧಾರ್ಮಿಕ ಸೂಚನೆಗಳನ್ನು ನೀಡಲಾಗುವುದಿಲ್ಲ. "ಈ ಲೇಖನವು ಯಾವುದೇ ಮೂರ್ಖ/ಭಾಗಶಃ ರಾಜ್ಯ ಅನುದಾನಿತ ಶಿಕ್ಷಣ ಸಂಸ್ಥೆಯ ಧಾರ್ಮಿಕ ಸೂಚನೆಗಳನ್ನು ಅನುಸರಿಸಲು ಯಾರನ್ನೂ ಒತ್ತಾಯಿಸುವುದಿಲ್ಲ ಎಂದು ಖಚಿತಪಡಿಸುತ್ತದೆ. ಇದು ಅಲ್ಲಸಂಖ್ಯಾತರನ್ನು ಬಹುಸಂಖ್ಯಾತ ಧಾರ್ಮಿಕ ಶಿಕ್ಷಣ ಸಂಸ್ಥೆಯವರು ತಮ್ಮ ಧಾರ್ಮಿಕ ಸೂಚನೆಗಳನ್ನು ಕಡ್ಡಾಯವಾಗಿ ಅನುಸರಿಸುವ ಯಾವುದೇ ಪ್ರಯತ್ನದಿಂದ ರಕ್ಷಿಸುತ್ತದೆ.

ಭಾರತೀಯ ಸಂವಿಧಾನದ 29ನೇ ವಿಧಿಯು ಹೀಗೆ ಹೇಳುತ್ತದೆ. (1) ಭಾರತದ ಭೂಪ್ರದೇಶದಲ್ಲಿ ವಾಸಿಸುವ ನಾಗರಿಕರ ಯಾವುದೇ ವಿಭಾಗ ಅಥವಾ ಅದರ ಯಾವುದೇ ಭಾಗವು ತನ್ನದೇ ಆದ ವಿಶಿಷ್ಟ ಭಾಷೆ, ಲಿಪಿ ಅಥವಾ ಸಂಸ್ಕೃತಿಯನ್ನು ಹೊಂದಿರುವುದನ್ನು ಸಂರಕ್ಷಿಸುವ ಹಕ್ಕನ್ನು ಹೊಮುದಿರುತ್ತದೆ. (2) ಯಾವುದೇ ನಾಗರಿಕನು ರಾಜ್ಯವು ನಿರ್ವಹಿಸುವ ಯಾವುದೇ ಶಿಕ್ಷಣ ಸಂಸ್ಥೆಗೆ ಪ್ರಮೇಶವನ್ನು ನಿರಾಕರಿಸಬಾರದು ಅಥವಾ ಕೇವಲ ಧರ್ಮ, ಜನಾಂಗ, ಜಾತಿ, ಭಾಷೆ ಅಥವಾ ಅವುಗಳಲ್ಲಿ ಯಾವುದಾದರೂ ಆಧಾರದ ಮೇಲೆ ರಾಜ್ಯ ನಿರ್ಧಿಯಿಂದ ಸಹಾಯವನ್ನು ಪಡೆಯುವುದಿಲ್ಲ. ದೇಶದ ಅಲ್ಲಸಂಖ್ಯಾತರ ಬಗ್ಗೆ ಸ್ವಷ್ಟವಾಗಿ ಮತ್ತು ಪ್ರತ್ಯೇಕವಾಗಿ ವ್ಯವಹರಿಸುವ ಅಂತಹ ಲೇಖನಗಳಲ್ಲಿ ಇದು ಒಂದಾಗಿದೆ. ಈ ಲೇಖನಗಳು ಅಲ್ಲಸಂಖ್ಯಾತರಿಗೆ ತಮ್ಮ ವಿಭಿನ್ನ ಭಾಷೆ, ಸಂಸ್ಕೃತಿ ಮತ್ತು ಲಿಪಿಯನ್ನು ರಕ್ಷಿಸಲು ಮತ್ತು ರಕ್ಷಿಸಲು ಸಹಾಯ ಹಸ್ತವನ್ನು ಒದಗಿಸುತ್ತವೆ.

ಉಪಸಂಹಾರ

ಭಾರತವು ಒಂದು ಬಹು-ಧರ್ಮಯ ಸಮಾಜ. ಈ ವಿವಿಧ ಸಮೂಹಗಳಲ್ಲಿ ಏಕತೆ ಇದೆ. ಭಾರತೀಯ ಸಂವಿಧಾನವು (ಭಾಷಾ ಮತ್ತು ಧಾರ್ಮಿಕ) ಅಲ್ಲಸಂಖ್ಯಾತರನ್ನು ಗುರುತಿಸಿದೆ. ಆದರೆ ಸಂಸ್ಕೃತಿಯನ್ನು ವ್ಯಾಖ್ಯಾನಿಸುವುದು ಕಷ್ಟ ಏಕೆಂದರೆ ಇಲ್ಲಿ ಅಸಂಕ್ಷಿತ ಸಾಂಸ್ಕೃತಿಕ ಸಮೂಹಗಳಿವೆ. ಭಾರತೀಯ ಸಂವಿಧಾನವು ಅಲ್ಲಸಂಖ್ಯಾತರ ರಕ್ಷಣೆಗೆ ಅನೇಕ ಸೌಲಭ್ಯಗಳನ್ನು ಒದಗಿಸಿದೆ. ಬ್ರಿಟಿಷರು ಭಾರತಕ್ಕೆ ಬರುವವರೆಗೂ ಹಿಂದೂ ಮುಸಲ್ಮಾನರ ಸಂಬಂಧ ಸೌಹಾದರಿತೆಗೊಂದು, ನಕಾರಾತ್ಮಕ ಸಂಪುಟ 5, ಸಂಚಿಕೆ 2, ಸೆಪ್ಟೆಂಬರ್-ಅಕ್ಟೋಬರ್ 2023 ISSN: 2582-2284, ಪು.ಸಂ. 27-38

ಭಾವನೆಯ ಜನಕರೇ ಬಿಟಿಪರೆಂದು ನಾವು ತಿಳಿದಿದ್ದೇವೆ. ಸ್ವತಂತ್ರ್ಯ ನಂತರ, ಅಧಿಕಾರಕ್ಕಾಗಿ ಕೋಮು ಶಕ್ತಿಗಳು ಏನನ್ನು ಮಾಡಲೂ ತಯಾರಿವೆ. ಮೂಲಭೂತವಾದಿಗಳು ರಾಜಕೀಯ ಪಕ್ಷಗಳ ಜೊತೆ ಸೇರಿ ಶಾಂತಿ ಸೌಹಾದರವನ್ನು ಹಾಳು ಮಾಡುತ್ತಿದ್ದಾರೆ. ಆದ್ದರಿಂದ ದೇಶದಲ್ಲಿ ಶಾಂತಿಯನ್ನು ಕಾಪಾಡಬೇಕಾದರೆ ಧರ್ಮ ಮತ್ತು ರಾಜಕೀಯವನ್ನು ಬೇರೆಡಿಸಬೇಕು.

ಪರಾಮರ್ಶನ/ಅಥಾರ ಗ್ರಂಥಗಳು

- ಅಣ್ಣರಾಯ ಮಿಚೆ, (1971). ಭಾರತೀಯ ಸಂಸ್ಕೃತಿಗೆ ಜ್ಯೇಂಧ್ರಮುದ ಕೊಡುಗೆ. ಜ್ಯೇನ ಸಂಸ್ಕೃತಿ ಸಂರಕ್ಷಕ ಸಂಘ, ಸೊಲ್ಲಾಪುರ.
- ಕೃಷ್ಣ ಬಿ.ಆರ್. (1988). ಸಾಮಾಜಿಕ ಸಂಶೋಧನೆ. ವಿದ್ಯಾನಿಧಿ ಪ್ರಕಾಶನ, ಗದಗ.
- ಮಹಮ್ಮದ ಪೀರ್. (2006). ಸಮಾಜಶಾಸ್ತ್ರ. ಸಂಚಲನ ಪ್ರಕಾಶನ, ದಕ್ಷಿಣ ಕನ್ನಡ.
- ರವೀಂದ್ರ ಕೊಪ್ಪಡ. (1986). ಭಾರತೀಯ ಸಮಾಜದ ಅಧ್ಯಯನ. ಸುರೇಶ ಪಬ್ಲಿಕೇಷನ್ಸ್, ಗದಗ.
- ಶಂಕರರಾವ್, ಜ.ನ. (2012). ಸಮಾಜಶಾಸ್ತ್ರ ಸಂಪುಟ-1, ಜ್ಯೇ ಭಾರತ ಪ್ರಕಾಶನ, ಮಂಗಳೂರು.
- ಶಂಕರರಾವ್, ಜ.ನ. (2012). ಸಮಾಜಶಾಸ್ತ್ರ ಸಂಪುಟ-2, ಜ್ಯೇ ಭಾರತ ಪ್ರಕಾಶನ, ಮಂಗಳೂರು.
- ಶಂಕರರಾವ್, ಜ.ನ. (2012). ಸಮಾಜಶಾಸ್ತ್ರ ಸಂಪುಟ-3, ಜ್ಯೇ ಭಾರತ ಪ್ರಕಾಶನ, ಮಂಗಳೂರು.